

ರಾಷ್ಟ್ರಕೂಟರು ಯುದ್ಧಸನ್ದಧರಾಗಿರಲಿಲ್ಲ. ಮೂರನೇ ಕೃಷ್ಣನ ನಂತರ ಆಡಳಿತದಲ್ಲಿ ಬಿಗಿ ತಪ್ಪಿದ್ದಿತು. ರೈನ್‌ನ್ಯಾಂಡಲ್ಲಿ ಶಿಸ್ತ ಹಾಳಾಗಿ ಹೋಗಿತ್ತು. ಹಿಂದೆ ಬದುಕಿದ್ದ ಸಾಮಾಜಿಕವಾದುದರಿಂದ ಹೇಗೋ ಜೀವ ಹಿಡಿದುಕೊಂಡಿತ್ತು .ರಾಷ್ಟ್ರಕೂಟರ ಸಾಮಂತರಾದ ಗಂಗರು ಇನ್ನೂ ಶಕ್ತಿಸಂಪನ್ಮಾನಿಸ್ತಿರು. ಎರಡು ಮನೆತನಕ್ಕೂ ಹೆಣ್ಣು ಕೊಟ್ಟಿ ಹೆಣ್ಣು ತೆಗೆದು ಕೊಂಡು ಶತಮಾನಗೊಳಿಂದಲೂ ನಿಕಟ ಸಂಬಂಧ ನಿದ್ದಿತು. ಗಂಗರ ಮಾರಸಿಂಹ ರಾಷ್ಟ್ರ ಕೂಟರ ಕರ್ಕೆನಿಗೆ ಬೆಂಗಾವಲಾಗಿ ಇದುವರಿವಿಗೂ ಕಾಪಾಡಿದ್ದನು. ಚಾಲುಕ್ಯರು ಒಳಗೊಳಗೇ ಯುದ್ಧಸನ್ದಧರಾದುದು ರಾಷ್ಟ್ರಕೂಟರಿಗೂ ಗೊತ್ತಿರಲಿಲ್ಲ. ಅತ್ಯಗಂಗರಿಗೂ ಗೊತ್ತಿರಲಿಲ್ಲ . ಚಾಲುಕ್ಯಸೇನೆ ಬಿರುಗಾಳಿಯಂತೆ ಏರಿ ಬರುವುದನ್ನು ಕೇಳಿ ಕರ್ಕೆ ಶಸ್ತ್ರಭಾಸ ಮಾಡಿಸಿ ಉರಿವ ಬಂದನು. ಮನ್ಯಕೇಣವನ್ನು ತೋರೆದು ಒಂದೆರಡು ದಿನ ಪ್ರಾಯಾಣಮಾಡಿ ಚಾಲುಕ್ಯರ ಸೇನೆಗೆ ಎದುರಾದನು.

ಚಾಲುಕ್ಯರ ಸೇನೆಗೆ ಮಹಾಪರಾಕ್ರಮುಯಾದ ನಾಗರೇವ ಸೇನಾಧಿಪತಿಯಾದ್ದನು. ಎರುಗುವ ಸಿಡಿಲನ್ನು ಕೈಯಲ್ಲಿ ಹಿಡಿಯಲು ಸ್ವಧಿಕಾರಿಸುವ ಸಾಹಸಿಗಳಿಂದ ಈ ಸೇನೆ ತುಂಬಿಹೋಗಿತು ! ನಾಗರೇವ ವ್ಯಾಹರಚನೆಯಲ್ಲಿ ಪರಿಣತನಾಗಿದ್ದನು. ಸೈನ್ಯ ಚಿಕ್ಕ ದದರೂ ವ್ಯಾಹರಚನೆಯಲ್ಲಿ ಪರಿಣತನಾಗಿದ್ದನು. ಸೈನ್ಯ ಚಿಕ್ಕ ವ್ಯಾಹರಚನೆಯಿಂದ ಅದರ ಶಕ್ತಿಯನ್ನು ಇಮ್ಮಡಿಗೊಳಿಸಬಹುದು. ಚಾಣಾಕ್ಷನಾದ ಶಿಲ್ಪಿ ಪರ್ವತವನ್ನೇ ತಳ್ಳಿಬಿಡುವ ಪ್ರಾವಾಹಕ್ಕೆ ಅಡ್ಡಗೋಡೆ ಹಾಕಿ, ಅದರ ಪೂಗರನ್ನು ನಿಲ್ಲಿಸಬಹುದಲ್ಲ !

ರಾಷ್ಟ್ರಕೂಟರ ಸೇನೆ ಸಂಖಾರಿಲದಿಂದ ಚಾಲುಕ್ಯರಿಗಿಂತ ಎಷ್ಟೋ ಪಟ್ಟಿ ದೊಡ್ಡದು. ಯುದ್ಧಸಾಮಗ್ರಿಯೂ ತುಂಬಿತುಳುತ್ತಿತ್ತು. ಆದರೆ ಧೀರರಾದ ಸೇನಾನಿಗಳ ಅಭಾವದಿಂದಾಗಿ ರಾಷ್ಟ್ರಕೂಟರ ಸೇನೆ ದುಬ್ಬಲವಾಗಿತ್ತು. ಹೇಡಿಯ ಕೈಗೆ ಚಕ್ರಾಯಧ ಕೊಟ್ಟರೂ ಸೇನೆ ದುಬ್ಬಲವಾಗಿತ್ತು. ಹೇಡಿಯ ಕೈಗೆ ಚಕ್ರಾಯಧ ಕೊಟ್ಟರೂ ಪ್ರಯೋಜನವೇನು ? ಚಕ್ರಾಯಧವನ್ನು ಕುಶಲತೆಯಿಂದ ಪ್ರಯೋಗಿಸಿವ ಚಾಕಚಕ್ಕತೆ ಹಣಾಹಣೆಯಾಯಿತು. ಮದಗಜದ ಹಿಂಡುಕಬ್ಬಿನ ತೋಟಕ್ಕೆ ನುಗ್ಗಿ ತೋಟ್ಟಳದುಳಿದಂತೆ ಚಾಲುಕ್ಯರು. ರಾಷ್ಟ್ರಕೂಟರನ್ನು ಧ್ವಂಸಮಾಡಿದರು ! ನಾಗರೇವ

ಬಿಲ್ಲು ಹಿಡಿದು ಜೀವೋಡೆದಾಗ ಮೇಘಗಜ್‌ನೆಯಾದಂತಾಗಿ ಅವನು ತೂರುವ ಒಂದೊಂದು ಬಾಣವೇ ನಿಡಿಲಿನಂತೆ ಎರಗಿ ತೆಲೆಗಳನ್ನು ಉರುಳಿಸುತ್ತಿತ್ತು. ಒಮ್ಮೊಮ್ಮೆ ಅವನು ಕತ್ತಿ ಶತ್ರುಗಳ ಮೇಲೆ ಬಿದ್ದಾಗ ನೋಡಬೇಕು, ಗರ್ವನ ತಿರುಗುತ್ತ ಮೃತ್ಯುದೇವತೆ ನಾಲಿಗೆಯಾಡಿಸಿ ಕೈಗೆ ಸಿಕ್ಕಿದ್ದನ್ನೆಲ್ಲ ಕೆಬಳಿಸುವಂತೆ ನಾಗದೇವ ಅನೆಗಳನ್ನೂ, ಕುದುರೆಗಳನ್ನೂ, ಸೈನಿಕರನ್ನೂ ಕೆಬಳಿಸುತ್ತಾ ಬಂದನು. ಒಮ್ಮೊಮ್ಮೆ ಸೈನಿಕನನ್ನೇ ಎತ್ತಿ ಕವಣೆಯಂತೆ ಬೀಸಿದರೆ ಆ ಏಟಿಗೆ ಅರೇಳು ಜನ ಉರುಳುತ್ತಿದ್ದರು !

ರಾಷ್ಟ್ರ ಕೂಟರ ಕರ್ಕೆನನ್ನು ನಾಗದೇವ ಕೊಂಡುಹಾಕಿದನು. ನಾಯಕನಿಲ್ಲ ದಂತಾಗಿ ಸೈನಿಕರು ಮಳೆ ಬಂದಾಗ ಓಡುವ ಜನರಂತೆ ದಿಕ್ಕಾಪಾಲಾದರು. ಚಾಲುಕ್ಯರನ್ನು ರ್ಧರಿಸುವವರೇ ಉಳಿಯಲ್ಲಿ. ರಾಷ್ಟ್ರಕೂಟರ ರಾಜಧಾನಿ ಇವರ ವಶವಾಯಿತು. ಶತಮಾನ ಶತಮಾನಗಳಿಂದ ರಾಶಿಯಾಗಿದ್ದ ಹೊನ್ನೆಲ್ಲ ತೈಪೆಲನ ಕೈಗೆ ಸಿಕ್ಕಿತು. ಸೈನಿಕರಿಗೆ ಅವರವರು ಹೊರುವಷ್ಟು ದ್ವಷ್ಟವನ್ನು ಹಂಚಿದರು.

ರಾಷ್ಟ್ರಕೂಟರ ಮೇಲೆ ಚಾಲಿಕ್ಯರು ಬಿದ್ದುದನ್ನು ಕೇಳಿ ಗಂಗರ ಮಾರಸಿಂಹ ಸೈನ್ಯಸಮೀತ ಹೊರಟುಬಂದನು. ಚಾಮುಂಡರಾಯ ಇನ್ನೆಲ್ಲೂ ಹೋಗಿದ್ದುದಂರಿಂದ ಮಾರಸಿಂಹನೇ ಹೊರಟುಬರಬೇಕಾಯಿತು. ಆದರೆ ಅವನು ರಾಷ್ಟ್ರಕೂಟರಿಗೆ ನೆರವಾಗುವುದಂತಿರಲೀ ಆ ವೇಳೆಗಳೇ ರಾಷ್ಟ್ರಕೂಟರ ಗತಿ ಪ್ರೌರ್ಧವಿದ್ದಿತು. ರಾಷ್ಟ್ರದ ಹಿರಿಯರು ರಾಜುಕುಮಾರನನ್ನು ಗುಪ್ತದಾಷರದಲ್ಲಿ ಕರೆದುಕೊಂಡು ಪಲಾಯನವೆಸಗಿದ್ದರು. ದಾರಿಯಲ್ಲಿ ತಬ್ಬಲಿಯಾದ ರಾಷ್ಟ್ರಕೂಟ ರಾಜುಕುಮಾರನನ್ನು ಕಂಡು ಮಾರಸಿಂಹನ ಕರುಳು ನುಲಿಚಿದಂತಾಯಿತು. ಉರೆಲ್ಲ ಹಾಳಾದಮೇಲೆ ಉರುಬಾಗಿಲು ಹಾಕಲು ತಾನು ಬಂದಂತಾಯಿತಲ್ಲ ಎಂದು ಮಾರಸಿಂಹ ಕೈ ಕೈ ಹಿಸುಕಿಕೊಂಡುನು.

ಸಿಂಹದಂತೆ ಗಂಗೆಸಿ ಮಾರಸಿಂಹ ಚಾಲುಕ್ಯರನ್ನು ಎದುರಿಸಿದನು. ನಾಗದೇವನಿಗೆ ಮಾರಸಿಂಹನೋಡನೆ ಹೋರಾಡುವುದೇ ಬಂದು ಆನಂದ. ತಾನು ಸಾಹಸಿಯಾದುದು ಸಾಧ್ಯಕವಯಿತೆಂದು ಹಿಗ್ಗಿದನು. ತನ್ನ ವೃತ ಘಲಿಸಿತೆಂದು ನಲಿದನು. ಉತ್ತರನ ಮೇಲೆ ಹೋರಾಡಿ ಗೆಲಿಯುವುದಕ್ಕಿಂತ ಅಜ್ಞಾನನ ಮೇಲೆ ಹೋರಾಡಿ ಸೋಲುವುದು ಕೀರ್ತಿಪದವೆಂದು ನಾಗದೇವ

ಎದುರಿಸಿದನು. ಭೀಷ್ಣನಿದಿರು ಅಭಿಮನ್ಯ ಎಡೆತಟ್ಟಿ ನಿಂತಂತೆ ಮಾರಸಿಂಹನಿದಿರು ಇವನು ಖಿಡಾಖಾಡಿಗಿಳಿದನು. ನಾಗದೇವನ ಜೇಪ್ಪೊಡೆದ ದೇಹವನ್ನು ನೋಡುವುದೇ ಮಾರಸಿಂಹನಿಗೆ ಒಂದು ಆನಂದ. ನಗದೇವ ತೊಡೆತಟ್ಟಿದನೆಂದರೆ ಗುಂಡುಗುಂಡನ್ನು ಅಪ್ಪಣಿಸಿಂದಂತಾಗುತ್ತಿತ್ತು. ಮಾರಸಿಂಹ ಮಲ್ಲಗಾಳಿಗಕ್ಕೆ ಬಂದನು. ನಾಗದೇವ ತಾನೂ ಸಿದ್ಧವೆಂದನು. ಚೊಕಾಲ ಇಬ್ಬರೂ ಕೆಣ್ಣಲ್ಲೇ ಎದುರಾಳಿಯ ಸಾಹಸವನ್ನು ಅಳೆದುನೋಡಿದರು. ಭರತ ಬಾಹುಬಲಿಗಳು ದೃಷ್ಟಿ ಯುದ್ಧಮಾಡುವಂತೆ ಇಬ್ಬರೂ ಕೆಂಗಣ್ಣನಲ್ಲಿ ಹಿಡಿಗಾರಿದರು. ಬಬ್ಬನನ್ನು ಇನ್ನೊಬ್ಬ ಹಿಡಿಯಲು ಹೊಂಚುಹಾಕಿದರು. ಎರಡು ಗೂಳಿಗಳು ಕೊಂಬುಗಳಿಂದ ತಿವಿದಾಡುವಂತೆ ಇವರು ಗದೆಗಳನ್ನು ತಾಕಾಡಿದರು.ಕೊನೆಗೆ ಮಾರಸಿಂಹ ಸಿಂಹದಂತೆ ನಾಗದೇವನ ಮೇಲೆ ಎರಗಿ ಅವನನ್ನು ಬಾಚಿ ಮೇಲಕ್ಕೆ ಎಸೆದನು. ನಾಗದೇವ ಖೇಚರನಂತೆ ಮೇಲೆಹೋಗಿ ಗಾಳಿಪಟ ಗೋತಹೊಡೆಯುತ್ತ ಬರುವಂಥೆ ಬೀಳುವಾಗ ಮಾರಸಿಂಹ ಅವನನ್ನು ಪಕ್ಕನೆ ಹಿಡಿದುಕೊಂಡು ನೆಲಕ್ಕೆ ಕುಕ್ಕಿದನು. ನಾಗದೇವನಲ್ಲಿ ಜ್ವಾಲಾಮುಖಿಕೆದರಿದಂತಾಗಿ ಮಾರಸಿಂಹನ ಮೇಲೆ ಬಿದ್ದನು. ಅವನನ್ನು ಎರಡು ಕೈಯಲ್ಲೂ ಬಲವಾಗಿ ಹಿಡಿದು ಗರತಿಪ್ಪಾಳಿ ಆಡಿಸುವಾಗ ಪವಣತವನ್ನು ಇನ್ನೊಂದು ಪವಣತ ರಪರಪರಾಟಿ ತಿರುವುತ್ತಿರುವಂತೆ ಭಯಾನಕವಾಯಿತು. ಎರಡುಕಡೆಯ ಸೇನೆಯೂ ಬೆಪ್ಪಾಗಿ ಇವರ ಸಾಹಸವನ್ನು ನೋಡುತ್ತೇ ನಿಂತುಕೊಂಡಿತು !

ನಾಗದೇವನನ್ನು ಕೊಲ್ಲಲ್ಲು ಮಾರಸಿಂಹನಿಗೆ ಇಷ್ಟವಿಲ್ಲವೋ ಅಥವ ಮಾರಸಿಂಹ ನನ್ನ ಪೂರ್ಣಸಲು ನಾಗದೇವನಿಗೆ ಇಷ್ಟವಿಲ್ಲವೋ ಯಾರಿಗೆ ಗೊತ್ತು ಎಂದು ಸೇನಾನಿಗಳೆಲ್ಲ ಬೆರಗಾಗಿ ಹೋದರು. ಕೇವಲ ಸಾಹಸ ಪ್ರದಶಣನಕ್ಕಾಗೇ ಇವರಿಬ್ಬರೂ ಹೋರಾಡುವಂತಿತ್ತು. ಬಬ್ಬರನ್ನೊಬ್ಬರು ಕೊಲ್ಲಬಹುದಾದ ಸಂದರ್ಭಗಳು ದೊರೆತರೂ ಆಗ ಬಬ್ಬನಿಗೆ ಇನ್ನೊಬ್ಬ ಪ್ರಾಣದಾನ ಮಾಡಿ ಕೇಳೆ ಹೊಡೆಯುತ್ತ ಹೋರಾಡಿದರು ! ರಾಷ್ಟ್ರಕೂಟರ ಸೇನಾನಿ ಈ ಸಂದರ್ಭದಲ್ಲಿ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಮರದ ಮೇಲಿಂದ ಗುರಿಯಿಟ್ಟು ಈಟ್ಟಿಯನ್ನು ನಾಗದೇವನ ವಕ್ಷಸ್ಥಳಕ್ಕೆ ಬೀಸಿದನು. ಸಿಡಿಲೆರಗುವಂತೆ ಅದು ನಾಗದೇವ ಹೃದಯಕ್ಕೆ ಎರಗಿತು.ನಾಗದೇವ ಲಕ್ಷ ಹಿಡಿದವನಂತೆ ದೊಪ್ಪನೆ ಉರುಳಿದನು ! ಮಾರಸಿಂಹ ಪಕ್ಕನೆ ಬಂದು ಅವನನ್ನು ಬಾಚಿ ಅಪ್ಪಿಕೊಂಡು

ಗೋಳಾಡಿದನು. ಆಕಸ್ಮೀಕೆವಾಗಿ ಆದ ಅನ್ಯಾಯಕಾಗಿ ಮುಮ್ಮಲ ಮರುಗಿದನು.ಮತ್ತೆಮತ್ತೆ ಬಿಕ್ಕಳಿಸಿ ಅಶ್ವನು. ಕ್ರಮೇಣ ಅವನಿಗೆವೈರಾಗ್ಯಭಾವನೆ ಉತ್ಪನ್ನವಾಯಿತು. ತನ್ನಿಂದಾಗಿ ನಾಗದೇವ ಇಂಥ ಮರಣಕ್ಕೆ ಗುರಿಯಾದನಲ್ಲಾ ಎಂಬ ಪಶ್ಚಾತ್ಪದಿಂದ ಬೆಂದು ಹೋದನು . ಅದಕ್ಕೆ ತಕ್ಕ ಪ್ರಾಯಶ್ಲಿತ್ತಪೆಂದರೆ ತಾನೂಸಾವನ್ನು ಸಮೀಪಿಸುವುದು !ಆದುದರಿಂದ ಆ ಕೊಡಲೇ ಸಲ್ಲೇವಿನ ವೃತವನ್ನು ಬಂಕಾಪುರದಲ್ಲಿ ಸ್ವೀಕರಿಸಿದನು !! ಕಾಲಲಬ್ಧಿ ಕೂಡಿ ಬಂದು ಮಾರಸಿಂಹನಿಗೆ ನಾಗದೇವ ಸಾಷ್ಟ ನೆಪವಾಯಿತು. ಅಷ್ಟೇ.